ಕರ್ನಾಟಕ ಸರ್ಕಾರ

ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 767
ಸದಸ್ಯರ ಹೆಸರು : ಶ್ರೀ ಆರ್.ಚೌಡರೆಡ್ಡಿ ತೂಪಲ್ಲಿ
ಉತ್ತರಿಸಬೇಕಾದ ದಿನಾಂಕ : 10-03-2020

ಕ್ರ.ಸಂ.	ಪ್ರಶ್ನೆಗಳು	ಉತ್ತರ
ಅ	ರಾಜ್ಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳು ಎಷ್ಟು; ಇದರಲ್ಲಿ ಲಾಭದಲ್ಲಿ ನಡೆಯುತ್ತಿರುವ ಉದ್ದಿಮೆಗಳು ಎಷ್ಟು; ಸೇವಾ ಹುದ್ದೆಗಳು ಎಷ್ಟು; (ವಿವರವಾದ ಮಾಹಿತಿ ನೀಡುವುದು)	ರಾಜ್ಯದಲ್ಲಿ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ವ್ಯಾಪ್ತಿಯಲ್ಲಿ 60 ಸಾರ್ವಜನಿಕ ಉದ್ದಿಮೆಗಳಿವೆ. ಇವುಗಳಲ್ಲಿ 36 ಉದ್ದಿಮೆಗಳು ಲಾಭದಲ್ಲಿ ನಡೆಯುತ್ತಿವೆ. ಸೇವಾ ಹುದ್ದೆಗಳ ಪಟ್ಟಿಯನ್ನು ಅನುಬಂಧ-1ರಲ್ಲಿ ಲಗತ್ತಿಸಿದೆ.
ಆ	ಸಾರ್ವಜನಿಕ ಉದ್ದಿಮೆಗಳು ತನ್ನದೆ ಆದಂತಹ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಹೊಂದಿವೆಯೇ;	ಹೌದು.
ಇ	ಹೊಂದಿದ್ದಲ್ಲಿ, ಎಲ್ಲಾ ಸಾರ್ವಜನಿಕ ಉದ್ದಿಮೆಗಳ ಹಾಲಿ ಜಾರಿಯಲ್ಲಿರುವ ಹಾಗೂ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡಿರುವ ವೃಂದ ಮತ್ತು ನೇಮಕಾತಿ ನಿಯಮಗಳ ದೃಢೀಕೃತ ಪ್ರತಿಯೊಂದಿಗೆ ಉದ್ದಿಮೆವಾರು ವಿವರವಾದ ಮಾಹಿತಿ ನೀಡುವುದು;	ಎಲ್ಲಾ ಸಾರ್ವಜನಿಕ ಉದ್ದಿಮೆಗಳ ಹಾಲಿ ಜಾರಿಯಲ್ಲಿರುವ ಹಾಗೂ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡಿರುವ ವೃಂದ ಮತ್ತು ನೇಮಕಾತಿ ನಿಯಮಗಳ ದೃಢೀಕೃತ ಪ್ರತಿಗಳನ್ನು ಅನುಬಂಧ-2ರಲ್ಲಿ ಲಗತ್ತಿಸಿದೆ.
ಈ	ಎಷ್ಟು ವರ್ಷಗಳಿಗೊಮ್ಮೆ ಸಾರ್ವಜನಿಕ ಉದ್ದಿಮೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರ್ ಪರಿಶೀಲಿಸಲಾಗುವುದು;	ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಆದೇಶ ಸಂ.ಡಿಪಿಇ 26 ಎಆರ್‌ಯು 2016 ದಿನಾಂಕ:24/10/2016ರಲ್ಲಿ ತನ್ನ ವ್ಯಾಪ್ತಿಗೆ ಬರುವ 60 ಸಾರ್ವಜನಿಕ ಉದ್ದಿಮೆಗಳಿಗೆ ನೀಡಿರುವ ಮಾರ್ಗಸೂಚಿಯಲ್ಲಿ, ಕನಿಷ್ಠಪಕ್ಷ 3 ವರ್ಷಗಳಿಗೆ ಒಮ್ಮೆಯಾದರೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರಾವಲೋಕಿಸಲು ಸೂಚಿಸಲಾಗಿದೆ.
ಉ	ಹಾಗಾದಲ್ಲಿ ಸದರಿ ಉದ್ದಿಮೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರ್ ಪರಿಶೀಲಿಸಲಾಗಿದೆಯೇ?	ಸದರಿ ಉದ್ದಿಮೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ನಿಯಮಾನುಸಾರ ಸಂಬಂಧಪಟ್ಟ ಆಡಳಿತ ಇಲಾಖೆಗಳು ಕಾಲ-ಕಾಲಕ್ಕೆ ಪುನರ್ ಪರಿಶೀಲಿಸುತ್ತವೆ.

(ಜಗದೀಶ್ ಶೆಟ್ಟರ್)
ಸಾರ್ವಜನಿಕ ಉದ್ದಿಮೆಗಳ ಸಚಿವರು

ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ವ್ಯಾಪ್ತಿಗೆ ಬರುವ 60 ನಿಗಮಗಳಲ್ಲಿ ಮಂಜೂರಾದ ಹುದ್ದೆಗಳ ಪಟ್ಟಿ

ಕ್ರಮ ಸಂ.	ಸಾರ್ವಜನಿಕ ಉದ್ದಿಮೆಗಳು	ಸೇವಾ ಹುದ್ದೆಗಳು (ಮಂಜೂರಾದ ಹುದ್ದೆಗಳು)
1.	ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ.	976
2.	ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ.	985
3.	ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ.	414
4.	ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್.	110/ ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
5.	ಮೈಸೂರು ಪೈಯಿಂಟ್ಸ್ & ವಾರ್ನಿಷ್ ಲಿಮಿಟೆಡ್.	132
6.	ಮೈಸೂರು ಕಾಗದ ಕಾರ್ಖಾನೆ ನಿಯಮಿತ.	1035
7.	ಮೈಸೂರು ಸಕ್ಕರೆ ಕಂಪನಿ ನಿಯಮಿತ.	1051
8.	ಎನ್.ಜಿ.ಇ.ಎಫ್ (ಹುಬ್ಬಳ್ಳಿ) ನಿಯಮಿತ.	110/ ವೃಂದ & ನೇಮಕಾತಿ ನಿಯಮಗಳು ಇರುವುದಿಲ್ಲ.
9.	ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ.	808
10.	ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ.	5035
11.	ಕರ್ನಾಟಕ ಸ್ಟೇಟ್ ಮಿನರಲ್ಸ್ ನಿಗಮ ನಿಯಮಿತ.	460
12.	ಕರ್ನಾಟಕ ವಿದ್ಯುತ್ ನಿಗಮ ನಿಯಮಿತ.	4387
13.	ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ.	16488
14.	ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ.	24782
15.	ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ.	10552
16.	ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ.	9256
17.	ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ.	17019
18.	ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ.	10150
19.	ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.	35909
20.	ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.	131
21.	ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ.	22007
22.	ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ.	23249
23.	ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್.	367
24.	ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್.	86
25.	ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ.	ವೃಂದ & ನೇಮಕಾತಿ ನಿಯಮಗಳು ಇರುವುದಿಲ್ಲ.
26.	ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ.	755
27.	ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ನಿ.)	202 & 395–ಗುತ್ತಿಗೆ ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
28.	ಕಾವೇರಿ ನೀರಾವರಿ ನಿಗಮ ನಿಯಮಿತ.	ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
29.	ಕರ್ನಾಟಕ ನೀರಾವರಿ ನಿಗಮ ನಿಯಮಿತ.	4630/ ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
30.	ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ.	3250
31.	ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ.	80
32.	ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ.	55
33.	ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ.	396
34.	ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ.	14/ ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ

35.	ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್.	1088
36.	ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ.	435
37.	ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ.	1503
38.	ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ.	8/ ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
39.	ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ.	280
40.	ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.	ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
41.	ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ.	119
42.	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ.	911
43.	ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ.	344
44.	ಡಾ॥ ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ.	381
45.	ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ.	179
46.	ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ.	186
47.	ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ.	174
48.	ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ.	ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
49.	ಡಾ॥ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ.	140
50.	ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ.	262
51.	ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ.	332 /ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
52.	ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ.	87/ ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
53.	ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ.	ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
54.	ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ.	237
55.	ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ.	164
56.	ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ.	ವೃಂದ & ನೇಮಕಾತಿ ನಿಯಮಗಳು ಅನುಮೋದನೆಗೆ ಬಾಕಿಯಿದೆ
57.	ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್.	33
58.	ಕರ್ನಾಟಕ ರಾಜ್ಯ ಉಗ್ರಾಣ ನಿಗಮ.	940
59.	ಶ್ರೀ ಕಂಠೀರವ ಸ್ಟುಡಿಯೋ ನಿಯಮಿತ.	8
60.	ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ.	188

ಅನುಬಂಧ-2

ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ವ್ಯಾಪ್ತಿಗೆ ಬರುವ ನಿಗಮಗಳ ವೃಂದ & ನೇಮಕಾತಿ ನಿಯಮಗಳ ಪ್ರತಿಗಳು

1	2	3	4
GROUP—D			
25. Attenders 870-15-900-20-1100-30-1400-40-1520	6	By promotion from the cadre of peons and other Group-D Services based on combined seniority.	Must have passed IV Std. and put in a service of 5 years as peons or Class-D servants.
26. Peons 840-15-900-20-1100-30-1340	15	By direct recruitment.	Must have passed IV Std. Examination.
27. Sweepers/Watchman 840-15-900-20-1100-30-1340	4	— do —	Must have passed IV standard.

CHAJJAIAH,
Under Secretary to Government,
Home and Transport Department,
(Police Services)

G.S.R. No. 22

KRH—Bg. GPO—25

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ಪತ್ರಿಕೆ

ಭಾಗ—೪—ಸೆಕ್ಷನ್ ೨—ಸಿ (i)

ಬೆಂಗಳೂರು, ಶನಿವಾರ, ಜನವರಿ ೨೮, ೧೯೯೫ (ಮಾಘ ೮, ಶಕ ವರ್ಷ ೧೯೧೬)	ನಂ. 57

HOME AND TRANSPORT SECRETARIAT

Sub : Karnataka State Police Housing Corporation Limited (Cadre & Recruitment) Rules, 1995—Approval of—

Read : Correspondence ending with letter No. PHC/EST(1)/9/92-93/1672, dated 7th December, 1994 from the Chairman and Managing Director, Karnataka State Police Housing Corporation Limited, Bangalore.

GOVERNMENT ORDER NO. HD 209 PO PE SE 94
BANGALORE DATED 27-1-1995

Whereas the Karnataka State Police Housing Corporation Limited in its Resolution No. 94032 dated : 26-11-1994 to introduce the Karnataka State Police Housing Corporation Limited (Cadre & Recruitment) Rules, 1995.

Andwhereas the said Corporation has requested for necessary approval for the Cadre and Recruitment Rules, 1995 of the said Corporation.

And whereas the proposed Cadre and Recruitment Rules mentioned above have been considered by the State Government.

Now, therefore in exercise of the powers conferred by Article 14 and 17 of the Association of Karnataka State Police Housing Corporation Limited (incorporated under the Companies Act, 1956), the Government of Karnataka hereby accord approval for the Karnataka State Police Housing Corporation Limited (Cadre & Recruitment) Rules, 1995.

A Copy of the said Rules approved by the Government is appended to this order. They shall come into force from the date of Publication in the official Gazette.

By Order and in the name of the Governor of Karnataka,
CHAJJAIAH,
Under Secretary to Government,
Home and Transport Department, (Police Services)

Notification No. HD 209 PO PE SE 94

Bangalore, dated : 27th January 1995

In exercise of the powers conferred by Articles 14 and 17 of Association of Karnataka State Police Housing Corporation Limited, incorporate d under the Companies Act, 1956, the Government of Karnataka, Home and Transport Department, Vidhana Soudh, Bangalore-560 001 hereby makes the following rules namely :—

Cadre and Recruitment Rules of the Karnataka State Police Housing Corporation Limited, Bangalore.

1. **Title and commencement** :—These rules may be called "The Karnataka State Police Housing Corporation Limited" Cadre and Recruitment Rules, 1995.

They shall come into force from the date of publication in the Gazette.

2. **Application** :—These rules shall apply to the holders of posts under the Corporation to the extent otherwise expressly provided.

(1) By or under any orders for the time being inforce.

(2) In respect of any member of the Corporation in service by an express contract or agreement subsisting between such member and the Corporation.

(a) These rules shall not apply to

(b) Persons deputed to Corporation by the Central or State Government.

3. **Definition** :—In these rules unless the context otherwise requires,

(i) Act means the Companies Act 1956.

'Corporation' means the Karnataka State Police Housing Corporation Limited, Bangalore.

'Government' means the Government of Karnataka.

'Committee' means the committee constituted by the Corporation as per clause 14 of the Act competent to make selection of candidates for any post mentioned in Schedule—I.

'Appointing Authority' means the competent officers appointed by the Corporation Committee.

'Corporation servant' means an officer or official of the Corporation who holds a civil post in connection with the affairs of the Corporation.

'Direct Recruitment' means appointing otherwise than promotion or transfer from the Corporation service.

	1	2	3	4	5
20.	Accounts Second Division Asst. 1040-20-1100-30-1400-40-1600-50-1900.	6	—	By deputation from AG's Office or from State Accounts Department.	—
21.	Drivers (Car Drivers) 1130-30-1400-40-1800-50-2100.	1	—	by deputation from Police Dept.	—
22.	P.C. Drivers 1040-20-1100-30-1400-40-1800-50-1900	1	—	— do —	—
23.	P.C. Orderly 1040-20-1100-30-1400-40-1800-50-1900	2	—	— do —	—
24.	Jeep Drivers 940-20-1100-30-1400-40-1680.	17	—	50% by deputation from Police Department 50% by Direct recruitment.	*For Promotion :* Must have passed VII Std. Examination and must have writing knowledge of Kannada. Must have possesed current heavy goods vehicle driving licence and first aid certificat.

'Schedule' means a statement of facts appended to the rules.

4. Cadre Strength :—The permanent cadre strength of each class, category and grade of the Corporation service shall be fixed by the Committee from time to time.

5. Proportion in order of filling up of Vacancies :—

The proportion or order in which the vacancy may be filled by persons recruited direct and by promotion shall be as prescribed in schedule (1).

6. Appointment by deputation :—The Corporation Committee or the authority authorised by the Committee may obtain the services of Central or State Government on deputation for appointment under the Corporation and the terms of deputation of such person or persons will be as may be agreed upon by the Corporation or Government in each case and except in so far as they are not regulated by the terms of deputation, they will be governed by the provisions of these regulations. The Corporation or the authority authorised by the Corporation is competent to revert the deputationist is at any time without notice.

7. Method of Recruitment. :—Appointment to posts in the Corporation shall be made by any of the following methods.

(1) By direct recruitment.

(2) By the daily wage employees whose services are regularised by the Government.

(3) By promotion from the employees appointed in the Corporation.

(4) By deputation from Central or State Government.

8. Procedure for appointment :—Direct recruitments to any posts have to be done only under the approval of the Corporation.

9. Notification of Vacancies :—The vacancies have to be notified to the Public Service Commission or any other recruitment Committee for sponsoring the names of the candidates.

10. Recruitment by Promotion : —

(1) If it is to a post to be filled by promotion it is on the basis of seniority-cum merit of the person in the junior cadre and also subject to the conditions of passing of prescribed departmental examinations prescribed in Schedule (3).

(2) The appointing authority : The appointing authority in case of Group—'A' and 'B' is the Government and for Group 'C' and 'D' is the Managing Director of the Corporation.

1	2	3	4	5
				Senior Typing Examination both Kannada and in English. 2) Age : Must have attained the age 18 years but not attained the age of : (i) in case of other, twentyeight years. (ii) in case of Schedule Caste/ Schedule Tribe/Backward Classes thirty three years on the last date fixed for receipt of application for recruitment.
ACCOUNTS : ESTABLISHMENT :				
17. Asst. Controller Accts. 2375-75-2900-100-3700-125-4450.	1	—	By deputation from AG's Office or from State Accounts Department.	—
18. Accts. Superintendent 1900-50-2300-75-2900-100-3700.	3	—	— do —	—
19. Accounts First Division Asst. 1260-30-1400-40-1800-50-2300-75-2375.	6	—	— do —	—

11. Age limit for appointment : —

(a) . Same as otherwise provided in these Rules, every candidate for appointment by direct recruitment for any post in the Corporation shall not be less than 18 years of age and over 33 years in case of other Groups and 35 years in the case of SC and ST Candidates.

(b) Notwithstanding anything contained in sub-clause (1) the maximum age limit for appointement shall be deemed to be enhanced in the following cases.

(1) In the case of Ex-serviceman with reference to the 7 years of service rendered in the armed forces of union.

(2) In case of daily wage employees, whose services have been regularised to the number of years of services rendered in the Corporation.

(3) In the cases of candidates who is physically handicaped by 10 years.

12. Provisions for reservation of appointments or posts—

The percentage of reservation will not be applicable to appointments made on contract basis, or on deputation or by daily wages whose services are regularised by the Government.

13. Joining Time :—The candidates appointed by direct appointment shall join duties within 10 days from the date of issue of the order.

14. Conditions relating to suitability and Certificates of Charactor :—No person shall be appointed to any service of post unless the appointing authority is satisfied that he/she is of good character and is suitable for post to which he/she is appointed. However in case of any doubt, the decision of the appointing authority is final.

15. Service of agreement :—The candidates selected has to furnish an agreement that he/she would continue in service for not less than 8 years.

16. Misconduct :—A candidate found guilty of impersonation or of submitting fabricated document, which have been tampered or of suppression of any factual information, is liable to a criminal prosecution in addition to disciplinary action. He is also liable for permanet debar from Corporation service.

17. Period of probation :—(a) All appointments by direct recruitment shall be on probation for a period of two years.

(b) All Appointments by promotion shall be on officiating basis subject to satisfactory completion of one year service in the promoted cadre.

18. Declaration of satisfactory completion of Probation etc.—The appointing authority or authority equivalent to the said authority shall

1	2	3	4	5
				as one of the subjects. 2) Age : Must have attained the age of 18 years but not attained the age of : (i) in case of others, twenty eiht years. (ii) in case of Schedule Caste/ Schedule Tribe/ Bckward Classes thirty three years on the last date fixed for receipt of application for recruitment. 3) *For promotion* : Must have passed SSLC and put in not less than 7 years service.
15. Stenographer 1250-30-1400-40-1800-50-2300-75-2375+Special Pay	3	—	By deputation from Police Department or by promotion from the cadre of Typist.	*For Promotion* : Must have passed senior shorthand and Typewriting in English and Kannada and must have put in 5 years of service as typist.
16. Typist 1040-20-1150-30-1400-40-1600-50-1900.	3	—	75% by direct recruitment and 25% by deputation from Police Department	*For direct Recruitment* : Must have passed SSLC or equivalent Examination and

1	2	3	4	5
13. First Division Assistant 1280-30-1400-40-1500-50-2300-75-2375	13 13	—	25% by direct recruitment 50% by promotion from the cadre of SDA and 25% by deputation from police Department.	*For Direct Recruitment :* Must have passed a degree or posses an equivalent qualification. 2) *Age* : Must have attained the age of 21 years but not attained the age of : (i) in case of others, twentyeight years ; (ii) in case of Schedule Cast/ Schedule Tribe/Backward Clases thirty three years of the last date fixed for receipt of application for recruitment. (3) *For promotion :* Must have put in not less than five years service and should be passed all the departmental Examination prescribed for FDAs post.
14. Second Division Assistant 1040-20-1100-30-1400-40-1600-50-1900	17	—	75% by direct recruitment and 25% by promotion from the cadre of Group "D"	*For Direct Recruitment :* Must have passed SSLC Examination or equivalent Examination with Kannada

declare the satisfactory completion of probation if he is satisfied that the probationer has gained knowledge and experince in the post etc. or he has got powers to discharge the probationer without assigning any reason and only for general unsuitability.

2. The declaration of satisfactory completion of probation is subject to the condition of passing all the departmental examinations prescribed in Schedule-3 within the probation period.

3. The appointing authority possess powers of extending the probation, for a period of one year.

4. The Corporation is empowered to extend the period of probation for a period of 2 years.

19. Termination of services of misconduct :—The appointing authority is empowered to terminate the services of the probationer or a regular incumbent, only after conducting a regular enquiry and giving a chance to putforth his defence in accordance with KCS (C.C. & A) Rules 1957.

20. Appeal :—No appeal shall lie against an order of termination of the probationer except when the order is passed under sub clause (i).

21. Seniority : (1) The seniority of the incumbents directly appointed is to be fixed as per the date of appointment and date of birth, in case of candidates appointed on the same date and alphabetical order in case where the date of appointment and date of birth are same.

2) Where candidates are appointed to any service or class of posts by promotion and by direct recruitment on the same dates the candidates promoted shall be junior to those directly recruited.

3) When an employee is reduced to a lowest service, class or grade, he shall be placed at the top of the later unless the authority ordering such reduction directs that he shall take the rank in such lower service, class or grade, next below any specified member there of. Whenever a person is placed at the top of the lower service as above said, he will be eligible for being considered for promotion when the next vacancy in the higher post grade or class unless, the authority directs that he shall not be promoted for a specified period in which case he will be considered for promotions to the first vacancy arising after such period. Promotions made before that period shall not be re-opened.

22. Special powers : The Government shall constitute a departmental promotion committee under the Chairmanship of the Secretary to Government, Home Depatment, Bangalore, Managing Director, Police Housing Corporation, Additional Secretary to Government, Home Department, Bangalore shall be the members. The Deputy Secretary to Government Home Deprtment Bangalore shall be the member Secretary for the promotion of the Police Housing Corporation officers in the category of Assistant Engineers and Executive Engineers.

23. Medical Examinations : All the candidates selected for appointment by direct recruitment shall be appointed only after the appointing authority is satisfied that he is physically fit to carry out the duties that he may be called upon perform.

24. Resignation : No employee of the Corporation shall resign from service except by giving such notice three months in advance.

Provided that it shall be open to the appointing authority to waive such notice period.

(a) Resignation may be accepted by the appointing authority from such date as specified in the order. However, the employee is eligible for salary only upto the date of acceptance of resignation.

(b) An employee leaving the service of the Corporation without giving proper notice shall be liable for disciplinary action under KCS (C.C&A) Rules 1957, in additions to forfeiture of salary for absence period.

25. Superannuation and retirement :

(a) Every employee appointed to the Service of the Corporation shall retire when he attains the age of 58 years.

(b) Notwithstanding anything contained in clause (1) an employee may be permitte to go on voluntary retirement after completion of 15 years of service by giving intimation 3 months earlier to the date he propose to retire.

CHAJJAIAH,
Under Secretary to Government,
Home and Transport Department,
(Police Services)

1	2	3	4	5
				Backward classes thirty three years on the last date fixed for receipt of application for recruitment. 3) *For Promotion :* Must have put in a service of not less than 5 years in the cadre of Tracers.
stablishment				
Gazetted Headqtrs. Assistant 3050-50-2300-75-2900-100-3700-125-3950.	1	—	Deputation from Police Department.	—
Section Superintendent 1720-40-1800-50-2300-75-2900-100-3300.	3	—	By promotion from the cadre of FDA or by deputation from Police Department.	For promotion : Must have put in a service of not less than 5 years in the cadre of FDA.
Store Superintendent 1720-40-1800-50-2300-75-2900-100-3300	1	—	By promotion from the cadre of FDA	— do —

1	2	3	4	5
				possess its equivalent qualification depending upon the recruitment as the case may be. 2) Age : Must have attained the age of 18 years but not attained the age of : i) in case of others. twenty eight years. ii) in case of Scheduled Caste/ Scheduled Tribe/Backward Classes thirty three years on the last date fixed for receipt of application for receruitment.
9. Draughtsman 1280-30-1400-40-1800-50-2300-75-2375.	6	—	25% Direct Recruitment and 25% by promotion from the cadre of Tracers & 50% by deputation from PWD Department.	*For Direct Recruitment :* Must be holder of a certificate in Draught'smanship (Civil) awarded by any polytechnic in the State or must have any other equivalent qualification. 2) Age : Must have attained the age of 18 years but not attained the age of : (i) in case of others. twentyeight years ; (ii) in case of Scheduled Caste/ Scheduled Tribe,

KARNATAKA STATEPOLICE HOUSING CORPORATION LIMITED EMPLOYEES CADRE & RECRUITMENT RULES

Category of Post & Pay Scale	Sanctioned Strength Perma-nent	Tempo-rary	Method of Recruitment	Minimum Qualification
1	2	3	4	5
1. Managing Director	1	—	Encadred to All India Service.	
2. Supdtg. Engineer (Civil) 3825-125-4700-150-5300-175-5300.	1	—	Deputation from P.W.D.,	
3. Exe. Engineer/Deputy Chief Engineer (Civil) 3300-100-3700-125-4700-150-5300.	2	—	50% by deputation from PWD Department and 50% by promotion from the cadre of Asst. Exe. Engineer Dvn-I.	*For Promotion :* Must have put in a Service of not less than five years in the cadre of Asst. Exe. Engineer Dvn._I (Civil). Provided that the Officer who have put in not less than 5 years of service are not available officials who have put in a service of 3 years may be considered.
4. Asst. Exe. Engineer (Civil) 2375-75-2900-100-3700-125-4450.	9	—	50% by deputation from PWD 40% promotion from the cadre of Asst. Engineers & 10% from the cadre of Juni or Engineers.	*For Promotion :—* Must be holder of a degree in Civil Engineering as the case may be. Must have put in a service of not less

1	2	3	4	5
				than 5 years as Asst. Engineer and not less than 8 years in case of Junior Engns.
5. Asst. Exe. Engineer (Elecl) 2375-75-2900-100-3700-125-4450.	1	—	50% by deputation from KEB 40% by promotion from the cadre of Asst. Engineers (Elecl) and 10% from the cadre of Junior Engineer (Elecl).	*For promotion :* Must be holder of a degree in Electrical Engineering as the case may be. 2) Must have put in a service of not less than 5 years as Asst. Engineer (Elecl.) and not less than 8 years in case of Junior Engineers (Elecl.).
6. Asst. Engineer (Civil) 2050-50-2300-75-2900-100-3700-125-3950.	23	—	50% by deputation 25% by direct recruitment 25% by promotion from the cadre of Junior Engineer.	*For Direct Recruitment :* 1) Must be holder of a degree in Civil Engg. or Electrical Engg. or must be holder of a certificate in a Diploma granted by a recognised institute of Engineers that he has passed parts A&B of the Associate Membership Examination of the Institute of Engg. or possess equivalent qualification. 2) Age : Must have attained the age of 21 years but not attained the age of :

1	2	3	4	5
				(i) in case of others, twenty eight years :. (ii) in case of Scheduled Caste/ Scheduled Tribe/ Backward Classes thirty three years on the last date fixed for receipt of application for recruitment. 3) *For promotion :* Must possess a degree in Engineering or Associate Membership Examination of Institute of Engineers (India) in Civil or Elecl. Must have put in service as Junior Engg. for not less than 5 years and in case of J.Es having Diploma must have put in not less than 8 years of service.
7. Asst. Engineer (Electrical) 2050-50-2300-75-2900-100-3700-125-3950.	2	—	— do —	— do —
8. Junior Engineer Civil/Electrical 1520-40-1800-50-2300-75-2900.	20	—	50% by direct recruitment 50% by deputation from P.W.D./ K.E.B.,	For Direct Recruitment : Must be holder of Diploma in Civil Engg/Electrical Engg of.

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ
ಅಭಿವೃದ್ಧಿ ನಿಗಮ ನಿಯಮಿತ
(ಕರ್ನಾಟಕ ಸರ್ಕಾರದ ಒಂದು ಉದ್ಯಮ)
59, ರಿಚ್ಮಂಡ್ ರಸ್ತೆ, (ಜನರಲ್ ಕೆ.ಎಸ್. ತಿಮ್ಮಯ್ಯ ರಸ್ತೆ), ಬೆಂಗಳೂರು – 560 025.

KARNATAKA STATE POLICE HOUSING AND INFRASTRUCTURE DEVELOPMENT CORPORATION LIMITED
(A Government of Karnataka Undertaking)
59, Richmond Road, (Gen. K.S. Thimmayya Road), Bangalore - 560 025.
Phone : 25584102 / 25594893 Telefax : 22942219 Website : www.ksphc.org / www.ksphc.in
CIN : U45200KA1985SGC006967

ಸಂಖ್ಯೆ: ಪಿಹೆಚ್‌ಸಿ:ಇಎಸ್‌ಟಿ–1/35/2019–20

ದಿನಾಂಕ. 03.03.2020

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
ಸಾರ್ವಜನಿಕ ಉದ್ದಿಮೆಗಳ ಇಲಾಖೆ,
ಕರ್ನಾಟಕ ಸರ್ಕಾರ, ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಆರ್ ಚೌಡರೆಡ್ಡಿ ತೂಪಲ್ಲಿ (ಪದವೀಧರರ ಕ್ಷೇತ್ರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 547ಕ್ಕೆ ಉತ್ತರ ಕಳುಹಿಸುವ ಬಗ್ಗೆ.

ಉಲ್ಲೇಖ: ಸರ್ಕಾರದ ಪ್ರಧಾನ ಕಾರ್ಯದರ್ಶಿ ರವರ ಪತ್ರ ಸಂಖ್ಯೆ: ಕವಿಪ/ಪ್ರಶಾ/138ಅ/2019, ದಿನಾಂಕ: 11.07.2019.

****

ಮೇಲಿನ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 547ಕ್ಕೆ ಈ ಕೆಳಕಂಡಂತೆ ಉತ್ತರಿಸಲಾಗಿದೆ.

ಕ್ರ. ಸಂ.	ಪ್ರಶ್ನೆ	ಉತ್ತರ
ಅ	ರಾಜ್ಯದಲ್ಲಿರುವ ಒಟ್ಟು ಸಾರ್ವಜನಿಕ ಉದ್ದಿಮೆಗಳ ಸಂಖ್ಯೆ ಎಷ್ಟು: ಇದರಲ್ಲಿ ಲಾಭದಲ್ಲಿ ನಡೆಯುತ್ತಿರುವ ಉದ್ದಿಮೆಗಳು ಎಷ್ಟು: ಸೇವಾ ಹುದ್ದೆಗಳು ಎಷ್ಟು: (ವಿವರವಾದ ಮಾಹಿತಿ ನೀಡುವುದು)	ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತವು ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಮ್ಯದ ಒಳಾಡಳಿತ ಇಲಾಖೆಯ ಅಧೀನದಲ್ಲಿದ್ದು, ಪೊಲೀಸ್ ಇಲಾಖೆ, ಕಾರಾಗೃಹ ಇಲಾಖೆ ಮತ್ತು ಅಗ್ನಿಶಾಮಕ ತುರ್ತುಸೇವೆಗಳ ವಸತಿ ಮತ್ತು ವಸತಿಯೇತರ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸುತ್ತಿರುತ್ತದೆ. ಈ ನಿಗಮವು ಸರ್ಕಾರ ಅನುಮೋದನೆ ನೀಡಿರುವ ಕಾಮಗಾರಿಗಳ ಮತ್ತು ಈ ಕಾಮಗಾರಿಗಳಿಗಾಗಿ ಮಂಜೂರಾತಿ ನೀಡಿರುವ ಅನುದಾನದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿರುತ್ತದೆ. ಯಾವುದೇ ಹಿನ್ನೆಡೆ ಇರುವುದಿಲ್ಲ. ಈ ನಿಗಮಕ್ಕೆ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ 164 ವಿವಿಧ ದರ್ಜೆಯ ಖಾಯಂ ಹುದ್ದೆಗಳು ಮಂಜೂರಾಗಿರುತ್ತವೆ ಮತ್ತು ವೃಂದದ ವೃಂದ ಮತ್ತು ನೇಮಕಾತಿ ಪ್ರತಿ ಲಗತ್ತಿಸಿದೆ.
ಆ	ಸಾರ್ವಜನಿಕ ಉದ್ದಿಮೆಗಳು ತನ್ನದೆ ಆದಂತಹ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಹೊಂದಿವೆಯೇ:	ಈ ನಿಗಮವು ತನ್ನದೆ ಆದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಹೊಂದಿದೆ.
ಇ	ಹೊಂದಿದ್ದಲ್ಲಿ, ಎಲ್ಲಾ ಸಾರ್ವಜನಿಕ ಉದ್ದಿಮೆಗಳ ಹಾಲಿ ಜಾರಿಯಲ್ಲಿರುವ ಹಾಗೂ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡಿರುವ ವೃಂದ ಮತ್ತು ನೇಮಕಾತಿ ನಿಯಮಗಳ ದೃಢೀಕೃತ ಪ್ರತಿಯೊಂದಿಗೆ ಉದ್ದಿಮೆವಾರು ವಿವರವಾದ ಮಾಹಿತಿ ನೀಡುವುದು:	ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್‌ಡಿ 209 ಪೊಪಸೆ 94 ದಿನಾಂಕ: 27.01.2095ರಲ್ಲಿ ಈ ನಿಗಮದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಿ ಮಂಜೂರಾತಿ ನೀಡಲಾಗಿರುತ್ತದೆ. ಪ್ರತಿಯನ್ನು ಲಗತ್ತಿಸಿದೆ

ಮು.ತಿ.ನೋ

ಕ್ರ. ಸಂ.	ಪ್ರಶ್ನೆ	ಉತ್ತರ
ಈ	ಎಷ್ಟು ವರ್ಷಗಳಿಗೊಮ್ಮೆ ಸಾರ್ವಜನಿಕ ಉದ್ದಿಮೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರ್ ಪರಿಶೀಲಿಸಲಾಗುವುದು.	ಈ ನಿಗಮದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳು 1995ರಲ್ಲಿ ರಚನೆಯಾಗಿದ್ದು, ಈ ನಿಯಮಗಳನ್ನು ಇದುವರೆಗೆ ಪುನರ್ ಪರಿಷ್ಕರಣೆಯಾಗಿರುವುದಿಲ್ಲ. ಪ್ರಸ್ತುತ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ ಸಮಗ್ರ ತಿದ್ದುಪಡಿ ಮಾಡಲು ಕರಡು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಿದ್ಧಪಡಿಸಿ ದಿನಾಂಕ: 29.01.2020ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
ಉ	ಹಾಗಾದಲ್ಲಿ ಸದರಿ ಉದ್ದಿಮೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರ್ ಪರಿಶೀಲಿಸಲಾಗಿದೆಯೇ?	ಮೇಲಿನಂತೆ

ತಮ್ಮ ವಿಶ್ವಾಸಿ,

(ಸಹಿ)

ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು

ಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ

ನಂ: 59, ರಿಚ್ಮಂಡ್ ರಸ್ತೆ, ಬೆಂಗಳೂರು-25

-3

ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಅನ್ವಯ ನಿಗಮದಲ್ಲಿ ಮಂಜೂರಾದ ಹುದ್ದೆಗಳ ವಿವರ

ಕ್ರ.ಸಂ	ಹುದ್ದೆಗಳು	ಒಟ್ಟು
1	ವ್ಯವಸ್ಥಾಪಕ ನಿರ್ದೇಶಕರು	1
2	ಅಧೀಕ್ಷಕ ಇಂಜನಿಯರ್	1
3	ಕಾರ್ಯಪಾಲಕ ಇಂಜನಿಯರ್	2
4	ಸಹಾಯಕ ಕಾರ್ಯಪಾಲಕ ಇಂಜನಿಯರ್ (ಸಿವಿಲ್)	9
5	ಸಹಾಯಕ ಕಾರ್ಯಪಾಲಕ ಇಂಜನಿಯರ್ (ವಿದ್ಯುತ್)	1
6	ಸಹಾಯಕ ಇಂಜನಿಯರ್ (ಸಿವಿಲ್)	23
7	ಸಹಾಯಕ ಇಂಜನಿಯರ್ (ವಿದ್ಯುತ್)	2
8	ಕಿರಿಯ ಇಂಜನಿಯರ್	20
9	ರೇಖಾ ನಕ್ಷೆಗಾರರು	6
10	ಸಹಾಯಕ ಆಡಳಿತಾಧಿಕಾರಿ	1
11	ಶಾಖಾಧೀಕ್ಷಕರು	2
12	ಉಗ್ರಾಣಾಧೀಕ್ಷಕರು	1
13	ಪ್ರಥಮ ದರ್ಜೆ ಸಹಾಯಕರು	13
14	ದ್ವಿತೀಯ ದರ್ಜೆ ಸಹಾಯಕರು	17
15	ಶೀಘ್ರಲಿಪಿಗಾರರು	3
16	ಬೆರಳಚ್ಚುಗಾರರು	3
17	ಸಹಾಯಕ ಲೆಕ್ಕ ನಿಯಂತ್ರಕರು	1
18	ಲೆಕ್ಕಾಧೀಕ್ಷಕರು	3
19	ಪ್ರಥಮ ದರ್ಜೆ ಲೆಕ್ಕ ಸಹಾಯಕರು	6
20	ದ್ವಿತೀಯ ದರ್ಜೆ ಲೆಕ್ಕ ಸಹಾಯಕರು	6
21	ಕಾರು ಚಾಲಕರು	1
22	ಪಿಸಿ ಚಾಲಕರು	1
23	ಪಿಸಿ ಆರ್ಡರ್ಲಿ	2
24	ಜೀಪ್ ಚಾಲಕರು	17
25	ಪರಿಚಾರಕರು	3
26	ಜವಾನರು	15
27	ಸ್ವಚ್ಛತಾಗಾರರು/ಕಾವಲುಗಾರರು	4
	ಒಟ್ಟು	164

ಸಹಾಯಕ ಆಡಳಿತಾಧಿಕಾರಿ
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು
ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿ
ನಂ. 59, ರಿಚ್‌ಮಂಡ್ ರಸ್ತೆ,
ಬೆಂಗಳೂರು-25.